

ಕೊಟ್ಟವರು ಸರಿಯೆ ಕೊಡದೆ ಬಿಟ್ಟವರು ಸರಿಯೆ

- 1. Ref.:** Shri Purandara Dasara Sahitya Part – 6, Sankeerna Sangraha, edited by Shri Betageri Krishna Sharma and Shri Bengeri Huchha Rayaru, page No. 36.
- 2. Ref.:** Dasara Padagalu – Purandara Dasara Keerthane, Samyukta Samputa, Edited by Shri Pavanje Gururao, Sriman Madhwa Siddantha Granthalaya, Udupi, page No. 203.
- 3. Ref.:** Purandara Sahitya Darshana, Samputa 1, Jeevana Darshana edited by Prof. S.K. Ramachandra Rao, page No. 158.
- 4. Note:** Lyrics mentioned without highlights are as per Ref. 1. The wordings given in **yellow highlights** are as per Ref. 2. The wordings in Ref. 3 are same as in Ref. 2.
- 5. Note:** Singer has followed lyrics as in Ref. 2 which are given in **yellow highlights**.
- 6. Note:** Wordings in Ref. 1 seems to be more correct. Hence, I feel that these lyrics are to be followed.

ರಾಗ: ಪೂರ್ವಿ ಕಲ್ಯಾಣಿ

ತಾಳ: ಆದಿ

ಕೊಟ್ಟವನೂ ಸರಿಯೆ

ಕೊಡದೆ ಬಿಟ್ಟವನೂ ಸರಿಯೆ || ಪ ||

ಇಕ್ಕಿದವರಿಗುಂಟು ದುರ್ಮತಿ

ಸೊಕ್ಕಿದಗೇನುಂಟು

ರಕ್ಕಸಾಂತಕ ನಮ್ಮ ಲಕುಮಿಪತಿಯ ಮೊರೆ

ಹೊಕ್ಕವರಾದ ಭಜಕರಿಗೆ || ೧ ||

ಅರಸನಾದರೂ ಸರಿಯೆ, ಅವರಿಗೆ

ತಿರುಕನಾದರೂ ಸರಿಯೆ

ಸರಸ ವಿರಸದಿಂ ಮಾತನಾಡಿದರೇನು

ಹರಿಪಾದ ಪದುಮವ ನಿರುತ ಭಜಿಪರಿಗೆ || ೨ ||

ಪುಟ್ಟಿಸಿದ ಹರಿಯು ನಮಗೆ
ಹೊಟ್ಟೆಗೆ ಕೊಡದಿಹನೆ
ದಿಟ್ಟನಾಗಿ ನಮ್ಮ ಪುರಂದರ ವಿಠಲನ
ಗಟ್ಟಿಯಾಗಿ ನಂಬಿದ ದಾಸರಿಗೆ || ೩ ||

Note: Below mentioned lyrics in yellow highlights are as per Ref. 2 and these are followed by the singer.

ರಾಗ: ಪೂರ್ವಿ ಕಲ್ಯಾಣಿ ತಾಳ: ಆದಿ

ಕೊಟ್ಟವರು ಸರಿಯೆ
ಕೊಡದೆ ಬಿಟ್ಟವರು ಸರಿಯೆ || ಪ ||

ಇಕ್ಕಿದವರಿಗುಂಟು ಮದದಲಿ
ಸೊಕ್ಕಿದರೇನುಂಟು
ರಕ್ಕಸಾಂತಕ ನಮ್ಮ ಲಕುಮಿಪತಿಯ ಮರೆ
ವೊಕ್ಕವರಾದ ಭಜಕರಿಗೆ || ೧ ||

ಅರಸನಾದರೂ ಸರಿಯೆ, ನಮಗೆ
ತಿರುಕನಾದರೂ ಸರಿಯೆ
ಸರಸ ವಿರಸದಿಂ ನುಡಿದರೇನು ನರ
ಹರಿಪದಕಮಲವ ನಿರತ ಭಜಿಪರಿಗೆ || ೨ ||

ಪುಟ್ಟಿಸಿದ ದೊರೆಯು ನಮಗೆ
ಹೊಟ್ಟೆಗೆ ಕೊಡದಿಹನೆ
ಬೆಟ್ಟದೊಡೆಯ ನಮ್ಮ ಪುರಂದರ ವಿಠಲನ
ಗಟ್ಟಿಯಾಗಿ ನಂಬಿದ ದಾಸರಿಗೆ || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ನಿತ್ಯ ಯಾತ್ರೆಯಲ್ಲಿ ಎಲ್ಲ ಮನೆಗಳಲ್ಲೂ ಉಪಾದಾನ ದೊರೆತೀತೆಂಬ ನಿಶ್ಚಯವಿಲ್ಲ. ಕೆಲವರು ಆದರದಿಂದ ಕರೆದುಕೊಡುವರು; ಮತ್ತೆ ಕೆಲವರು, ಇಲ್ಲದೆಯೋ ಇದ್ದೂ ಸೊಕ್ಕಿಯೋ, ಕೊಡುವುದಿಲ್ಲ. ಆದರೆ ಮಧುಕರವೃತ್ತಿಯ ದಾಸರಿಗೆ ಕೊಟ್ಟವರ ಮೇಲೆ ಅಭಿಮಾನವಾಗಲಿ ಕೊಡದಿದ್ದವರ ಮೇಲೆ ಮುನಿಸಾಗಲಿ ಇರದು. ಹರಿಭಕ್ತರು ರಾಗ-ದ್ವೇಷಗಳನ್ನು ಬಿಟ್ಟಿರಬೇಕು; ದಿಟವಾದ ವೈರಾಗ್ಯದ ದೃಷ್ಟಿಫಲ ಔದಾಸೀನ್ಯ.

ಇಕ್ಕಿದವರಿಗುಂಟು... - ದಾನ ಮಾಡಿದವರಿಗೆ ಪುಣ್ಯದ ಫಲವಿದೆ; ದಾನ ತೆಗೆದುಕೊಳ್ಳುವವರಿಗೆ ಇಂಥ ಫಲವಿರದು, ಈ ಗುಟ್ಟನ್ನು ತಿಳಿದು ತಮ್ಮ ಹಿತಕ್ಕಂದೇ ದಾನ ಮಾಡುವವರು ಕೃತ್ಯಕೃತ್ಯರಾಗುತ್ತಾರೆ. ಇದನ್ನರಿಯದೆ, 'ದಾನ ಮಾಡುವವನು ದೊಡ್ಡವನು, ದಾನಕ್ಕೆಂದು ಬೇಡಬಂದವನು ಹೀನ' ಎಂದು ಬಗೆದರೆ ಯಾವ ಫಲವೂ ಇರದು. ತೈತ್ತಿರೀಯೋಪನಿಷತ್ತಿನಲ್ಲಿ ಬಮರ "ಶ್ರದ್ಧಯಾ ದೇಯಂ, ಶ್ರಿಯಾ ದೇಯಂ, ಪ್ರಿಯಾ ದೇಯಂ, ಸಂವಿದಾದೇಯಂ" ಎಂಬ ವಾಕ್ಯದ ತಾತ್ಪರ್ಯ ಇಲ್ಲಿ ಮೂಡಿಬಂದಿದೆ.

ಅರಸನಾದರು ಸರಿಯೆ... - ಹರಿದಾಸರಿಗೆ ಇರಬೇಕಾದ ಸರ್ವಸಮತಾ ಭಾವದ ವಿವರಣೆ ಇದು.

ಪುಟ್ಟಿಸಿದ ದೊರೆ... - ಭಗವಂತನು ತನ್ನ ಭಕ್ತರನ್ನು ಕಾಪಾಡುವುದು ಖಂಡಿತವೆಂಬ ವಿಶ್ವಾಸ; ಇದನ್ನೇ ಪ್ರಪತ್ತಿ ಶಾಸ್ತ್ರದಲ್ಲಿ 'ರಕ್ಷಿಷ್ಯತೀತಿ ವಿಶ್ವಾಸಃ' ಎಂದು ಉಲ್ಲೇಖಿಸಿದ್ದಾರೆ.

ಬೆಟ್ಟದೊಡೆಯ - ತಿರುಮಲೆಯ ದೇವರು, ವೆಂಕಟೇಶ.

Classification: Keerthane

Ankita: purandara vittala

Location: NA

Category: Jeevana Darshana

Sub-Category: Vishnu, bhajane, arasa, Krishna, udara, srinivasa,

Pravachana: NA

Explanation: NA